

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್
|| ತಿರುತ್ತಾಯ್ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕೇ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ
ಶ್ರೀಮತೇ ರಾಮಾನುಜಾಯ ನಮಃ

॥ ತಿರುತ್ತಾಯ್ ॥

ಪಱವೈಗಳೈ ನೋಕ್ಕಿ ಮಾಯನೈ ಅಱೈಕ್ಕಿ ಎನಲ್

‡ತಿರುತ್ತಾಯ್ ಶೆವ್ಬೋತ್ತೇ!*

ತಿರುಮಾ ಮಗಳ್ ತ್ತ ಕಣವ್ *
ಮರುತ್ತಾರ್ ತೋಲ್ ಪುಗಲ್ * ಮಾದವನೈ ವರ *
ತಿರುತ್ತಾಯ್ ಶೆವ್ಬೋತ್ತೇ!(೧)

ಕರೈಯಾಯ್ ಕಾಕ್ಕೈ ಪ್ಪಿಳ್ಳಾಯ್ *

ಕರು ಮಾ ಮುಗಿಲ್ ಪೋಲ್ ನಿಱತ್ತ *
ಉರೈಯಾರ್ ತೋಲ್ ಪುಗಲ್ * ಉತ್ತಮನೈ ವರ *
ಕರೈಯಾಯ್ ಕಾಕ್ಕೈ ಪ್ಪಿಳ್ಳಾಯ್!(೨)

ಕೂವಾಯ್ ಪೂಂಗುಯಿಲೇ *

ಕುಳಿರ್ ಮಾರಿ ತಡುತ್ತುಗಂದ *
ಮಾವಾಯ್ ಕೀಂಡ * ಮಣಿ ವಣ್ಣನೈ ವರ *
ಕೂವಾಯ್ ಪೂಂಗುಯಿಲೇ!(೩)

ಕೊಟ್ಟಾಯ್ ಪಲ್ಲಿ ಕ್ಕುಟ್ಟಿ *

ಕುಡಂ ಆಡಿ ಉಲಗಳಂದ *
ಮಟ್ಟಾರ್ ಪೂಂಗುಱಲ್ * ಮಾದವನೈ ವರ *
ಕೊಟ್ಟಾಯ್ ಪಲ್ಲಿ ಕ್ಕುಟ್ಟಿ!(೪)

Attention: Please note that the letters ಱಿ and ಱಿ denote μ and η respectively, in Tamil. Also note that ಱ್ಱಿ sounds almost like ಱ್ರಿ, ಱ್ಱಿ like ಱ್ರಿ, and so on. The consonant-cluster ಱ್ಱಿ is pronounced somewhere between ಱ್ರಿ and ಱ್ಱಿ. It is, however, colloquially acceptable to pronounce the clusters ಱ್ಱಿ and ಱ್ಱಿ as ತ್ತ and ಱ್ಱಿ, respectively.

‡ಶೋಲ್ಲಾಯ್ ಪೈಂಗಿಳಿಯೇ *
 ಶುಡರಾಱಿ ವರ್ಣ ಉಯತ್ತ *
 ಮಲ್ಲಾರ್ ತೋಳ್ * ವಡ ವೇಂಗಡವನೈ ವರ *
 ಶೋಲ್ಲಾಯ್ ಪೈಂಗಿಳಿಯೇ ! (೫)

ಕೋಱಿ ಕೂವೆನ್ನುಮಾಲ್ *
 ತೋಱಿ ! ನಾನೇ ಶೆಯೇ *
 ಆಱಿ ವಣ್ಣರ್ * ವರುಂ ಪೊಱುದಾಯಿಱ್ಱು *
 ಕೋಱಿ ಕೂವೆನ್ನುಮಾಲ್ (೬)

ಕಾಮಱ್ಕೈ ಕಡವೇ *
 ಕರು ಮಾಮುಗಿಲ್ ವಣ್ಣಱ್ಱುಲ್ಲಾಲ್ *
 ಪೂಮೇಲ್ ಐಂಗಣೈ * ಕೋತ್ತು ಪ್ಪುಗುಂದೆಯೈ *
 ಕಾಮಱ್ಕೈ ಕಡವೇನ್ (೭)

ಇಂಗೇ ಪೋದುಂಗೊಲೋ *
 ಇನ ವೇಲ್ ನೆಡುಂಗಣ್ ಕಳಿಪ್ಪ *
 ಕೊಂಗಾರ್ ಶೋಲೈ * ಕ್ಕುಡಂದೈ ಕ್ಕಿಡಂದ ಮಾಲ್ *
 ಇಂಗೇ ಪೋದುಂಗೊಲೋ (೮)

ಇನ್ನಾರ್ ಎನ್ನಱಿಯೇ *
 ಅನ್ನೇ ! ಆಱಿಯೊಡುಂ *
 ಪೊನ್ನಾರ್ ಶಾಂಗಂ * ಉಡೈಯ ಅಡಿಗಳೈ *
 ಇನ್ನಾರ್ ಎನ್ನಱಿಯೇನ್ (೯)

‡ತೊಂಡೀರ್ ! ಪಾಡುಮಿನೋ *
 ಶುರುಮ್ಬಾರ್ ಪೊಱಿಲ್ ಮಂಗೈಯರ್ ಕೋ *
 ಒಣ್ ತಾರ್ ವೇಲ್ * ಕಲಿಯನ್ ಒಲಿ ಮಾಲೈಗಳ್ *
 ತೊಂಡೀರ್ ! ಪಾಡುಮಿನೋ (೧೦)

|| ತಿರುಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||